



ಸ್ವಂದನ

‘ಸುಧಾ’ಲೀಂದ ಕನ್ನಡ ಕಲಿಕೆ

‘ಸುಧಾ’ದಲ್ಲಿ ಪ್ರಕಟಗೊಳ್ಳುತ್ತಿದ್ದ, ಯಂತೆಮೂಲ ವೀರೇಂದ್ರನಾಥ್ ಅವರ ‘ಬೆಳೆದಿಗಳ ಬಾಲೆ’ ಧಾರಾವಾಹಿ ಮರೆಯಲಾಗದು. ಅದರಲ್ಲಿ ಬರುತ್ತಿದ್ದ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದ್ದವು. ಪ್ರೋಫೆಸ್‌ ಧಾರಾವಾಹಿ ಹಾಕಿಗಳನ್ನು ಹರಿದು ಬೆಂದೂ ಹಾಕಿಸಿ ಪ್ರಸ್ತುತ ತರಹ ಮಾಡಿದ್ದೆ. ತುಂಬಾ ವರ್ಷಗಳು ಅದನ್ನು ಇಟ್ಟಿಕೊಂಡಿದ್ದೆ.

ನಾನು ಮದುವೆಯಾಗಿ ಬೇರೊಡಾಗೆ ಹೋದಾಗ ಆ ದೂರದ ಸಿಯಿಲ್ಲಿ ಒಂದೇ ಒಂದು ಅಂಗಡಿಯಲ್ಲಿ ಕನ್ನಡ ಪತ್ರಿಕೆ ತರಿಸುತ್ತಿದ್ದರು. ನನ್ನ ಮಾವನವರು ಅಲ್ಲಿಗೆ ಹೋಗಿ ‘ಸುಧಾ’ ವಾರಪತ್ರಿಕೆ ತರುತ್ತಿದ್ದರು. ನನ್ನ ಅತ್ಯೇ ಮಾವ ಮ್ಯಾಸಾರಿನವರು. ಕೆಲಸದ ನಿಮಿತ್ತ ಬೇರೊಡಾದಲ್ಲಿದ್ದರು. ಮನೆಯಲ್ಲಿ ಕನ್ನಡ ಮಾತನಾಡುತ್ತಿದ್ದರಿಂದ ಮಹ್ಕಳಿಗೆ ಕನ್ನಡ ಮಾತನಾಡಲು ಬರುತ್ತಿತ್ತು. ಓದಲು ಬರುತ್ತಿರಲಿಲ್ಲ. ನನ್ನ ಅತ್ಯೇ ‘ಸುಧಾ’ ತಂದು ಅದರಲ್ಲಿರುವ ಕಥೆಗಳ ಚತುರಳನ್ನು ತೋರಿಸಿ ಮಹ್ಕಳಿಗೆ ಕನ್ನಡ ಓದಲು ಹೇಳಿಕೊಂಡಂತೆ. ಈಗ ನಾವು ಕನಾಂಟರಲ್ಲೋ ಇಲ್ಲಿವಿ, ನಮ್ಮ ಮನೆಗೆ ‘ಸುಧಾ’ ಈಗಲೂ ಬರುತ್ತೆ. ‘ಸುಧಾ’ ನೋಡಿದಾಗಲೆಲ್ಲ ನನ್ನ ಯಜಮಾನರು “ನಾವು ಬೇರೊಡಾದಲ್ಲಿ ಕನ್ನಡ ಓದೊದ್ದು ಕಲಿತ್ತಿದ್ದು ‘ಸುಧಾ’ ಇಂದಾನೆ” ಅಂತ ಹೇಳುತ್ತಿರುತ್ತಾರೆ.

—ಜಯಂತಿ ರಾಸ್ತೀ, ಮೈಸೂರು

ಉತ್ಸಾಹದ ಬುಗೆ

‘ಸುಧಾ’ ಪತ್ರಿಕೆ ಹಾಗೂ ನಮ್ಮ ಕುಟುಂಬದ ಒಡನಾಟ 40 ವರ್ಷಗಳಿಗೂ ಹಿಂದಿನದು. ಪ್ರಾಧಿಷ್ಠಿತ ಶಾಲೆ ಶಿಕ್ಷಕರಾಗಿದ್ದ ನನ್ನ ತಂಡ ಸಾಯಂವರೇಗೂ ‘ಸುಧಾ’ ಓದುವ ಅನಂದ ಅನುಭವಿಸಿದರು. ನನ್ನ ತಾಯಿ ಈಗ 85 ವರ್ಷ ವರಯಸ್ಸಿನಲ್ಲಿ ಪ್ರತಿ ಗುರುವಾರ ‘ಸುಧಾ’ ಬರುವುದನ್ನೇ ಕಾಯುತ್ತಾ ಬರಿಗಣ್ಣಿನಿಂದಲೇ ಅದನ್ನು ಓದಿ ಮುಗಿಸಿದ ಮೇಲೆಯೇ ನನಗೆ ಹಾಗೂ ನನ್ನ ಪತ್ರಿಗೆ ‘ಸುಧಾ’ ಓದುವ ಸುಯೋಗ ಲಭಿಸುವುದು.

ನಮ್ಮ ಕುಟುಂಬದ ಅಚ್ಚುಮೆಚ್ಚಿನ ವಾರಪತ್ರಿಕೆ ‘ಸುಧಾ’ದ ‘ನೀವು ಕೇಳಿದಿರಿ’, ‘ಸಮುದ್ರ ಮಘನ’, ‘ಜಾಣಿರ ಪೆಟಿಗೆ’, ‘ಎಳೆಯರ ಅಂಗಳ’, ‘ನಿಮ್ಮ ಪುಟ’ ಮುಂತಾದ ಅರಕಣಗಳಲ್ಲಿ ನನ್ನ ಬರಹಗಳು ಆಗಾಗೆ ಮಾಡಿರುತ್ತಿರುತ್ತವೆ.

ನಮ್ಮ ಕುಟುಂಬದ ಅಭಿಭಾಜ್ಯ ಅಂಗವಾಗಿರುವ ‘ಸುಧಾ’ ಬರುತ್ತದೆಂಬ ಖುಸಿಯಿಂದಲೇ ಗುರುವಾರ ನಾವೆಲ್ಲ ರೂ ತುಂಬಾ ಉತ್ಸಾಹದಿಂದ ಏಳುತ್ತೇವೆ.

—ಚಾವಲನ್ನೇ ಸುರೇಂದ್ರ ನಾಯಕ್, ಇಕ್ಕೆಮಾರ್ಗಳಾರು



‘ಸುಧಾ’ ಜೊತೆಗಿನ ಓದುಗರ ಒಡನಾಟ

ಸ್ತೋರಣೀಯ ‘ಸುಧಾ’

‘ಸುಧಾ’ ಜೊತೆಗೆ ಹಲವ ವರ್ಷಗಳಿಂದ ಒದುಕುತ್ತಾ ಬಂದಿದ್ದನೇ ಎಂಬುದೇ ಅತ್ಯಂತ ಸಂತೋಷದ ವಿಷಯ. ನಾನಿನ್ನು ಹೈಸ್ಕೂಲ್ ದಿನಗಳನ್ನು ಮುಗಿಸಿರಲಿಲ್ಲ. ‘ಸುಧಾ’ ಪ್ರಾರಂಭದ ದಿನಗಳು. ನಮೂರ್ಮಿಗೆ ಲಿಂಗಪ್ಪ ಎಂಬ ಪೇಪರ್ ಏಂಟಿಂಟ್ 10 ಕಿ.ಮೀ. ಸ್ವೀಕರ್ ತುಳಿಯತ್ವ ‘ಪ್ರಜಾವಾಣಿ’ ತಂದುಕೊಡುತ್ತಿದ್ದು.

ಶ್ರಮವನ್ನು ನೆನಪು ಮಾಡಿಕೊಂಡರೆ ತಲೆಬಾಗುವ ಅನ್ನಸುತ್ತಿದ್ದು. ಚೆಳಿ, ಮಳೆ, ಗಾಳಿ, ರಸ್ತೆಯ ಕೆಸರು ಎನ್ನದೆ ‘ಪ್ರಜಾವಾಣಿ’ ಪೇಪರ್ ಮತ್ತು ‘ಸುಧಾ’ ತಂದುಕೊಡುತ್ತಿದ್ದು.

ಒಮ್ಮೆ ನಾನು ‘ಸುಧಾ’ಗೆ ಒಂದು ಕಥೆ ಬರೆದು ಕಳಿಸಿದೆ. ಕೆಳಿದಿನಾಳ್ಳೆಯ ದಿನಗಳಿಗೆ ‘ಸುಧಾ’ ಹೇಸರಿನ ಒಂದು ಕಾರ್ಡ್ ಬಂತು. ‘ನೀವು ಅಭಿಮಾನಿಂದ ಕಳಿಡ ಕಥೆ ತಲುಪಿದೆ. ಪರಿಶೀಲನಾಗುವುದು’ ಎಂದು. ನಾನು ಅದನ್ನು ಅವೃತ್ತ ಸಂಪ್ರಮಿಂದ ಯಾರುಯಾರಿಗೂ ತೋರಿಸಿ ಖಿನಿಪಟ್ಟೆ. ಆದರೆ ಒಂದರೂಪ ತಿಂಗಳ ನಂತರ ‘ಪ್ರಕಟಸಲು ಅರ್ಹವಾಗಿಲ್ಲ’ ಎಂಬ ಮತ್ತೊಂದು ಕಾರ್ಡ್ ಬಂತು. ಅದನ್ನು ವಿಷಾದದಿಂದ ಯಾರಿಗೂ ತೋರಿಸಲಿಲ್ಲ.

ಎವೇಂದ್ರ ವರ್ಷಗಳು ಕಳೆದಿವೆ. ಅದೇ ‘ಸುಧಾ’ದಲ್ಲಿ ನನ್ನ ಹಲವ ಕಥೆಗಳು ಪ್ರಕಟವಾಗಿವೆ. ‘ಯುಗಾದಿ ಸಂಕೆಯೆಯಲ್ಲಿ ಕವಿತೆಪ್ರಕಟವಾಗಿದೆ. ಮುಲ್ಲರಾಜ್ ಆನಂದ್ ಅವರ ಜೊತೆಯ ಸ್ವರಣೀಯ ಸಂದರ್ಶನ ಪ್ರಕಟವಾಗಿದೆ.

‘ಸುಧಾ’ ಜೊತೆಗಿನ ಓದಿದೆ ತಪ್ಪದೇ ಮುಂದುವರೆದಿದೆ. ಹಾಗೆಯೇ ಆ ಪತ್ರಿಕೆಯ ಎವೇಂದ್ರ ಹಿರಿಯರ ಜೊತೆ ಒಡನಾಟ ದೊರಕಿತು ಎನ್ನವುದು ಕೂಡ ಅಪ್ಪುವಾದ ನೆನಪು.

—ಶೋದ್ಧ ಶ್ರೀನಿವಾಸ್, ಬೆಂಗಳೂರು

ಎಂದಿಗೂ ಈ ಬಂಧವಿರಲೆ

ನಾನು ಮೌದಲ ಸಲ ‘ಸುಧಾ’ ನೇರಿದಿದಾಗ ನನಗೆ 6-7 ವರ್ಷಗಳಿರಬಹುದು. ಅದ್ದುಗ್ಗೆ ಕೆಟ್ಟ ಶಾಲೆಗೆ 1 ತಿಂಗಳ ರಜೆ ಹಾಕಿದಾಗ ನನ್ನ ಅಮೃತ ‘ಸುಧಾ’ ವಾರ ಪತ್ರಿಕೆಯಲ್ಲಿ ಮಹಿಳೆಗಳಿಗಾಗಿ ಬರುತ್ತಿದ್ದ ಕಥೆಗಳನ್ನು ಓದಿ ಹೇಳುತ್ತಿದ್ದರು. ಬುದ್ಧಿ ಹೇಳಿದ ಕಥೆಗಳು, ಜ್ಞಾನಕ ಕಥೆಗಳು, ಡಾಬು ನನ್ನ ಮೆಚ್ಚಿನ ಕಥೆಗಳಾಗಿದ್ದವು. ನಾನು ಬೆಳೆಯತ್ತಾ ಹೋದಂತೆ, ಧಾರಾವಾಹಿ, ನೀವು ಕೇಳಿದಿರಿ, ಮತ್ತಿತರ ಲೇಖನಗಳು ನನ್ನ ಮೆಚ್ಚಿನದಾದವು. ಅಂದಿನಿಂದ ಇಂದಿನವರೆಗೂ ‘ಸುಧಾ’ ನನ್ನ ಅಳ್ವಾಯೆಚ್ಚಿನ ಪತ್ರಿಕೆ. ಈ ಬಂಧ ಹಿಗೆ ಇರಲಿ ಎಂದು ಆಶಿಸುತ್ತೇನೆ.

—ವಿಶ್ವಾಸ್, ಬೆಂಗಳೂರು

ಪೌಲಿವೇ ‘ಸುಧಾ’ ಗುಟ್ಟ

‘ಪ್ರಜಾವಾಣಿ’, ವಾರಪತ್ರಿಕೆಯೊಂದನ್ನು ತರುವ ಅರ್ಥಾದಿನೆಯಲ್ಲಿರುವುದಾಗಿಯೂ, ಪತ್ರಿಕೆಗೆ ಸೂಕ್ತ ಹೇಸರೊಂದನ್ನು ಸೂಚಿಸಬೇಕೆಂದೂ ವಾಚಕರನ್ನು ಕೋರಲಾಗಿತ್ತು. ಸೂಚಿದ ಹೇಸರು ಅಯ್ಯಿಯಾದವರಿಗೆ ಬಹುಮಾನವೂ ಉಂಟಿದು ಪ್ರಕಟಿಸಿದ್ದರು. ಆಗ ನನಗೆ 12 ವಯಸ್ಸು, ‘ಪ್ರಜಾರ್ಥನ್ನಿ’ ಎಂಬ ಹೇಸರನ್ನು 5 ಪ್ರೇಸ್ ಪ್ರೋಸ್ ಕಾರ್ಡಿನಲ್ಲಿ ಬರೆದು ಪ್ರೋಸ್ ಮಾಡಿ ಬಂದು ಬಹುಮಾನಕ್ಕಾಗಿ ಕಾದೆ. ಹಲವು ದಿನಗಳ ನಂತರ ‘ಸುಧಾ’ ಎಂಬ ಹೇಸರು ಅನುಮೋದನೆ ಆಗಿರುವ ಪ್ರಕಟಕೆ ಬಂತು. ನನಗೆ ನಿರಾಶೆಯಾದರೂ ಮೌದಲ ಸಂಕಿರ್ಣ ಬಂದಾಗ 8 ಆಕೆ ಹೇಗೆ ಹೋದಿದಿಂದ ಒಂದು ಪ್ರತಿ ತಂಡೆ. ಅದನ್ನು ಮನೆಯವರೆಲ್ಲದೂ (ಹತ್ತು ಜನ) ಓದಿ ಸಂಪೂರ್ಣಿಸಿದ್ದರು. ಅಂದಿನಿಂದ ಇಂದಿನವರೆಗೂ ಒಂದು ವಾರವೂ ಬಿಡದೆ ‘ಸುಧಾ’ ಓದುತ್ತಿದ್ದೇನೆ. ಹೋರ ರಾಜ್ಯಗಳಲ್ಲಿ ಕೆಲಸ ಮಾಡುವಾಗ ಕೂಡ ಅಂಚೆಯಲ್ಲಿ ‘ಸುಧಾ’ ತರಿಸಿ ಓದುತ್ತಿದ್ದೆ. ತನ್ನ ಮೌಲ್ಯಗಳನ್ನು ಕಾಪಾಡಿಕೊಂಡು ಬಂದಿರುವುದೇ ‘ಸುಧಾ’ ಜನಪ್ರಿಯತೆ ಗುಟ್ಟಿ.

—ವೈ.ವಿ.ಪ್ರಭಾಕರ, ಬೆಂಗಳೂರು

ಕಾಗುಣಿತ ಕಲಿತೆ

‘ಸುಧಾ’ ಗೆ ಗೆಳಿತನ 1973ರಲ್ಲಿ ಆರಂಭವಾದಾದ್ದು. ಅಗ್ನೇ ಶಾಲೆಗೆ ಪ್ರವೇಶಮಾಡಿತ್ತು. ಸಕಾರಿ ಶಾಲೆ, ನಾಲ್ಕು ತರಗತಿಗಳಿಗೂ ಒಬ್ಬರೇ ಮಾಸ್ತರ್ವ. ಕಾಗುಣಿತ ಬರೆಯಲು ಹೇಳುತ್ತಿದ್ದರು. ನನಗೇ ಬೋರು. ನನ್ನ ಬೆಂಸರ ಗಮನಿಸಿದ ನನ್ನ ತಂಡೆ, ತೋಡೆ ಮೇಲೆ ಕೂಡಿಸಿಕೊಂಡು ‘ಸುಧಾ’ ಲೇಖನ ಒಂದಿನ ಓದಿಸುತ್ತಿದ್ದರು. ಕೆಲವೇ ದಿನಗಳಲ್ಲಿ ಇಡೀ ಪತ್ರಿಕೆ ಓದಲು ಕಲಿತೆ, ಶಾಲೆಯಲ್ಲಿ ಕಾಗುಣಿತ ಬರೆಯವುದನ್ನು ತಪ್ಪಿಸಿಕೊಂಡೆ.

—ಸಿ.ಆರ್. ಇಂದಿರಾ ಶ್ರೀಯದರ್ಶಿನಿ, ಬೆಂಗಳೂರು